

Date: 17.11.2022

To,
BSE Limited
P.J. Towers, Dalal Street,
Mumbai-400001, Maharashtra

Dear Sir/Madam,

Subject: Submission of Newspaper Advertisement for Second and Final Call notice in accordance with Regulation 30 of the SEBI (Listing Obligations and Disclosure Requirements) Regulations,2015

Pursuant to provisions of Regulation 30 of the Securities and Exchange Board of India (Listing Obligations and Disclosure Requirements) Regulations, 2015. We are submitting herewith the e-clippings of the First Call Notice published in connection with the Rights Issue of the Company, in the following newspapers on Wednesday, 16 November, 2022:

1. Financial Express- (English) (All Editions)
2. Jansatta (Hindi) (All Editions)
3. Vartha Bharati (Bangalore Edition)

Kindly take the same on your record.

Thanking You.

Yours faithfully,

For **Natural Capsules Limited**



Shilpa Burman
Company Secretary and Compliance Officer





PUBLIC NOTICE

This notice is pursuant to the Frequently Asked Questions on Surrender dated November 25, 2020 issued by Securities and Exchange Board of India (“SEBI FAQs”) and under Securities and Exchange Board of India (Portfolio Manager) Regulations, 2020 (“Portfolio Manager Regulations”)

BACKGROUND

L&T Investment Management Limited (“Company”) (CIN: U65991MH1996PLC229572) is an unlisted public limited company incorporated under the Companies Act, 1956 with its registered office at Brindavan, Plot No. 177, C.S.T. Road, Kalina, Santacruz (East), Mumbai, Maharashtra, India - 400098.

The Company is presently registered with the Securities and Exchange Board of India (“SEBI”) as a portfolio manager in terms of the Portfolio Manager Regulations, vide certificate of registration dated April 1, 2019 and bearing registration no: INP000003682 (“PMS Registration”).

The Company also acts as the asset management company for L&T Mutual Fund, which is registered with SEBI, with registration code MF/035/97/9.

L&T Finance Holdings Limited (“L&T Sponsor”) proposes to discontinue its business operations of sponsoring and managing mutual funds and portfolio management, in India. In this regard, the Company and L&T Mutual Fund Trustee Ltd., have, along with L&T Sponsor, entered into a transfer agreement dated December 23, 2021 with HSBC Securities and Capital Markets (India) Private Limited, sponsor of HSBC Mutual Fund, HSBC Asset Management (India) Private Limited (“HSBC AMC”), and the trustee of the HSBC Mutual Fund represented by its board of trustees, which, inter alia, provides for the acquisition of the entire share capital of the Company held by the sponsor of L&T Mutual Fund and its nominees, by HSBC AMC and its nominees (“Proposed Transaction”). Subject to necessary regulatory approvals obtained for, and as part of the Proposed Transaction, the Company wishes to exit the portfolio management business and, in this regard, proposes to surrender its PMS Registration in accordance with the Agreement and the Portfolio Management Regulations.

Relevant no-objections have been obtained from SEBI in relation to the Proposed Transaction. Further, the portfolio management business of the Company is presently inactive, and the Company does not have any clients since the financial year 2014-2015 and no new clients are intended to be onboarded.

VOLUNTARY SURRENDER OF REGISTRATION

In light of the foregoing (including that the Company does not have any active client in the portfolio management business as on date), prior to the consummation of the Proposed Transaction, the Company proposes to exit the portfolio management business and voluntarily surrender its certificate of registration granted by SEBI.

This notice is intended to provide to the public, a notice of the proposed surrender of certificate of registration of the Company to undertake activities as a portfolio manager registered with SEBI.

**For L&T Investment Management Limited
CIN: U65991MH1996PLC229572**

Date : November 15, 2022
Place : Mumbai

Sd/
Authorised Signatory

NATURAL CAPSULES LIMITED
Registered Office: Trident Tower, 3rd Floor, No. 23, 100 Ft Road, Jaynagar II Block, Bangalore, Karnataka 560011
Tel: +91 80 2656 1581; E-mail: company.sec@naturalcapsules.com; Website: www.naturalcapsules.com
Contact Person: Shilpa Burman, Company Secretary and Compliance Officer
Corporate Identification Number: L85110KA1993PLC014742

This is only an advertisement for information purposes and not for publication, distribution or release directly or indirectly outside India. This notice does not constitute an offer or invitation or inducement to purchase or sell or subscribe for, any new securities of the Company. All capitalized terms used and not defined here shall have the meaning assigned to them in the Letter of Offer dated October 30, 2021 filed with BSE Limited and with SEBI for information and dissemination purposes.

**FOR THE ATTENTION OF REGISTERED MEMBERS OF PARTLY PAID UP SHARES (ISIN: IN9936801013)
HELD AS ON RECORD DATE I.E. THURSDAY, NOVEMBER 10, 2022**

SECOND AND FINAL CALL NOTICE

- In terms of the Letter of offer dated October 30, 2021 (“LOF”), the Company had issued and allotted 31,16,350 partly paid-up equity shares of a face value of ₹ 10 each (“Right Equity Shares”) for cash at a price of ₹ 100/- per Rights Equity Share (including securities premium of ₹ 90/- per Rights Equity Share) on rights basis to the eligible equity shareholders of the Company.
- An amount of ₹ 25 per Rights Equity Share (comprising ₹ 2.50 towards face value and ₹ 22.50 towards securities premium) was paid on application and balance monies was payable in one or more subsequent call(s).
- The Board of Directors of the Company at its meeting held on May 09, 2022 made the First call of ₹ 25 per Rights Equity Share (comprising ₹ 2.50 towards face value and ₹ 22.50 towards securities premium), payable from June 06, 2022 to June 20, 2022, both days inclusive (“First Call”).
- Now, the Board of Directors of the Company at its meeting held on October 28, 2022 made the following Second and Final Call on the Rights Equity Shares:
- Second and Final Call of ₹ 50 per Rights Equity Share (comprising ₹ 5.00 towards face value and ₹ 45.00 towards securities premium) payable from November 21, 2022 to December 05, 2022, both days inclusive (“Second Call”);
- The Company has fixed Thursday, November 10, 2022 as the record date (“Call Record Date”) for the purpose of determining the holders of the partly paid-up equity shares (“Eligible Shareholders”) to whom the notice for the Second and Final Call (the “Second and Final Notice”) has been sent. The Company has intimated the Call Record Date to the BSE Limited on October 28, 2022.
- Accordingly, in terms of the provisions of the Companies Act, 2013 (“Act”) read with relevant rules made thereunder and the LOF, the Second and Final Call Notice along with instructions and ASBA Form has been sent in electronic mode to the holder of partly paid-up equity shares whose email addresses are registered with the Company or its Registrar and Transfer Agents (“RTA”) or Depository Participant (“DP”) as on Call Record Date. Further, physical copy of the Second and Final Call along with instructions and ASBA form has been dispatched through permitted modes at the Registered address of those shareholders: a) who have not registered their email address with the Company or its RTA or DP, b) who have specifically registered their request for the hard copy of the same. The Company has completed dispatch of the Second and Final Call Notice on November 15, 2022. The specimen copy of the Second and Final Call Notice along with instruction and ASBA Form are also available on the Company’s website at www.naturalcapsules.com.
- The Second and Final Call payment can be made by you by opting any one of the following modes, namely, (a) Online ASBA, (b) Physical ASBA, (c) 3-in-1 type account, and (d) R-WAP portal (<https://rights.cameoindia.com/ncl/finalcall>). Please visit <https://www.sebi.gov.in/sebiweb/other/OtherAction.do?doRecognisedFP=yes&intmid=35> to refer to the list of existing SCsBs (for points (a) and (b) above). Please read the instructions given along with the Second and Final Call Notice before making payment of the Second and Final Call.

In accordance with the SEBI Circular No. SEBI/HO/CFD/DIL/1/CIR/238/2020 dated December 8, 2020, Eligible Shareholders can also make the payment of the Second and Final Call through the facility of linked online trading-demat-bank account (3-in-1 type accounts), provided by some of the registered brokers. Please check with your respective broker for the availability of the 3-in-1 type account facility and the process to be followed. The Company, the Lead Manager or the RTA will not be responsible for non-availability of this payment made to the Eligible Shareholders from their respective brokers.

Further in accordance with SEBI circular bearing reference number SEBI/HO/CFD/DIL2/CIR/P/2020/78 dated May 6, 2020, read with SEBI circulars bearing reference numbers SEBI/HO/CFD/DIL1/CIR/P/2020/136 dated July 24, 2020, SEBI/HO/CFD/DIL1/CIR/P/2021/13 dated January 19, 2021, SEBI/HO/CFD/DIL2/CIR/P/2021/552 dated April 22, 2021 and SEBI circular SEBI/HO/CFD/DIL2/CIR/P/2021/663 dated October 1, 2021 (“the SEBI Relaxation Circular”), Resident Eligible Shareholders may pay the Second and Final Call electronically through R-WAP Portal <https://rights.cameoindia.com/ncl/finalcall>. Payment may be made through net banking or UPI. Do note the R-WAP is only an additional option and not a replacement of ASBA and R-WAP facility should be utilized only in the event that the shareholders are not eligible to utilize the ASBA facility for making the payment despite their best efforts. The Company and the RTA shall not be responsible if the application is not successfully submitted or if it is rejected during the process while using the R-WAP facility. **NON-RESIDENT ELIGIBLE SHAREHOLDERS ARE NOT ELIGIBLE TO APPLY THROUGH THE R-WAP PORTAL.**

- There will be no trading of the ₹ 50.00 partly paid-up equity shares of the Company (ISIN: IN9936801013) on the Stock Exchanges with effect from November 10, 2022 on account of the Second and Final Call. Trading of newly converted ₹10.00 fully-paid equity shares of the Company (“NCL ₹ 10 fully paid up Equity Shares”) under the existing ISIN expected to commence within a period of 2 weeks from the last date for making the payment of Second and Final Call, i.e., within 2 weeks from December 05, 2022.
- Please also note the consequences of failure to pay Second and Final Call, given below:
 - Interest @ 8.00% (Eight per cent only) p.a. will be payable for delay in payment of Second and Final Call beyond December 05, 2022 till the actual date of payment;
 - The Company shall be entitled to deduct from any dividend payable to you, all sums of money outstanding on account of calls and interest due thereon in relation to the partly paid-up equity shares of the Company; and
 - The partly paid-up equity shares of the Company currently held by you, including the amount already paid thereon are liable to be forfeited in accordance with the Articles of Association of the Company and the LOF.
- In case of non-receipt of the Second and Final Call Notice, Shareholder can request by e-mail or letter, for the duplicate Second and Final Call from the Registrar or may also download the same from the Company’s website: www.naturalcapsules.com or the Registrar’s website <https://rights.cameoindia.com/ncl/finalcall>. In such case, however, the shareholders need to fill the DP ID - Client ID, number of partly paid equity shares held and the amount payable towards the Second and Final Call Money.
- FAQs on Second and Final Call are available on the website of the Company: www.naturalcapsules.com or on the website of Cameo Corporate Services Limited <https://rights.cameoindia.com/ncl/finalcall>. You may also seek clarifications on any query related to the payment of Second and Final Call on the helpline number +91 044 4002 0700/ 0710/ 0706 / 0741 (operational from Monday to Friday between 10 AM and 5 PM).
- All the correspondence in this regard may be addressed to:

Cameo Corporate Services Limited,
Unit: Natural Capsules Limited
Subramanian Building,
No.1 Club House Road, Chennai 600 002
Phone: 044-40020700 - 05
Fax: 044-28460129
Email: investor@cameoindia.com

For Natural Capsules Limited
Sd/
Shilpa Burman
Company Secretary and Compliance Officer

Place: Bangalore
Date: 15.11.2022

indianexpress.com

The Indian Express.
For the Indian Intelligent.

The Indian EXPRESS
— JOURNALISM OF COURAGE —

SBFC Finance Limited
(Erstwhile SBFC Finance Private Limited)

CIN: U67190MH2008PLC178270
Regd. Office: 103, 1st Floor, C&B Square, Sangam Complex, Andheri Kurla Road, Village Chakala, Andheri (East), Mumbai - 400059.
Telephone No.: 022-67875300 Website: www.sbfc.com
[Regulation 52 (B), read with Regulation 52 (4), of the SEBI (Listing Obligation and Disclosure Requirements) Regulations, 2015]

EXTRACT OF UNAUDITED FINANCIAL RESULTS FOR THE QUARTER ENDED 30 SEPTEMBER 2022

(₹ in Million except Sr. No. 12 & 13)

Sr. No.	Particulars	Quarter ended			Half year ended		Year ended
		30 September 2022 (Unaudited)	30 June 2022 (Unaudited)	30 September 2021 (Unaudited)	30 September 2022 (Unaudited)	30 September 2021 (Unaudited)	31 March 2022 (Audited)
1	Total Income from Operations	1,771.73	1,601.23	1,245.72	3,372.96	2,527.12	5,307.02
2	Net Profit/ (Loss) for the period (before Tax, Exceptional and/or Extraordinary items)	478.34	428.59	217.53	906.93	520.51	866.96
3	Net Profit/ (Loss) for the period before Tax (after Exceptional and/or Extraordinary items)	478.34	428.59	217.53	906.93	520.51	866.96
4	Net Profit/ (Loss) for the period after Tax (after Exceptional and/or Extraordinary items)	356.56	320.66	163.12	677.22	389.90	645.21
5	Total Comprehensive Income for the period (comprising Profit/ (Loss) for the period (after tax) and Other Comprehensive Income (after tax))	356.61	321.39	163.69	678.00	391.04	647.99
6	Paid up Equity Share Capital (Face value of ₹ 10/- each)	8,724.04	8,697.24	7,966.74	8,724.04	7,966.74	8,068.00
7	Reserve (excluding Revaluation Reserves)	7,408.96	7,021.52	4,478.66	7,408.96	4,478.66	4,803.67
8	Securities Premium Account	4,339.03	4,330.29	2,379.49	4,339.03	2,379.49	2,453.76
9	Net Worth	16,133.00	15,718.76	12,445.40	16,133.00	12,445.40	12,871.67
10	Paid up Debt Capital/ Outstanding Debt	34,384.28	28,173.45	26,345.99	34,384.28	26,345.99	29,399.07
11	Outstanding Redeemable Preference Shares	-	-	-	-	-	-
12	Debt Equity Ratio	2.13	1.79	2.12	2.13	2.12	2.12
13	Earnings Per Share (of ₹ 10/- each) (for continuing and discontinued operations):-						
	(a) Basic (*not annualized)	*0.41	*0.37	*0.20	*0.78	*0.49	0.81
	(b) Diluted (*not annualized)	*0.39	*0.36	*0.20	*0.75	*0.48	0.79
14	Capital Redemption Reserve	-	-	-	-	-	-
15	Debenture Redemption Reserve	-	-	-	-	-	-
16	Debt Service Coverage Ratio	Not applicable	Not applicable	Not applicable	Not applicable	Not applicable	Not applicable
17	Interest Service Coverage Ratio	Not applicable	Not applicable	Not applicable	Not applicable	Not applicable	Not applicable

Notes:

- The Company has changed its name from ‘SBFC Finance Private Limited’ to ‘SBFC Finance Limited’ w.e.f 30 September 2022.
- The Board of Directors of the Company and its Shareholders have approved a resolution towards listing of equity shares through an Initial Public Offer (“IPO”) and accordingly have filed the Draft Red Herring Prospectus with the Securities and Exchange Board of India (“SEBI”) on 5 November 2022.
- The financial results for the quarter ended 30 September 2022 have been reviewed by the Audit Committee and subsequently approved by the Board of Directors of the Company at its meeting held on 14 November 2022. The Statutory Auditors have carried out the review of the aforesaid results and have issued an unmodified report.
- The above is an extract of the detailed format of un-audited financial results for the quarter ended 30 September 2022, filed with the Stock Exchange under Regulation 52 of SEBI (Listing Obligations and Disclosures Requirement) Regulations, 2015 as amended. The full format of the said ‘Financial Results’ are available on the website of Stock Exchange “www.bseindia.com” and on the Company’s website viz. “www.sbfc.com”
- For the other line items referred in Regulation 52 (4) of the SEBI (Listing and Other Disclosure Requirements) Regulations, 2015, the pertinent disclosures have been made to BSE India and can be accessed on “www.bseindia.com”.

**For and on behalf of the Board of Directors of
SBFC Finance Limited
(Erstwhile SBFC Finance Private Limited)**

Aseem Dhru
MD & CEO
DIN: 01761455

Date: 14 November 2022
Place: Mumbai

भारतीय रिज़र्व बैंक
RESERVE BANK OF INDIA
www.rbi.org.in

Auction of Government of India Dated Securities for ₹0,000 crore on November 18, 2022

The Government of India (GoI) has announced the sale (re-issue) of four dated securities:

Sr. No.	Nomenclature	Notified amount Nominal (in ₹ crore)	Earmarked for Retail Investors* (in ₹ crore)
1	6.69% GS 2024	4,000	200
2	7.10% GS 2029	6,000	300
3	7.54% GS 2036	11,000	550
4	7.40% GS 2062	9,000	450

GoI will have the option to retain additional subscription up to ₹2,000 crore against each security mentioned above.

The sale will be subject to the terms and conditions spelt out in this notification (called ‘Specific Notification’). The stocks will be sold through Reserve Bank of India, Mumbai Office, Fort, Mumbai - 400001, as per the terms and conditions specified in the General Notification F.No.4(2)-W&M/2018, dated March 27, 2018.

The auction will be conducted using uniform price method for 6.69% GS 2024, 7.10% GS 2029, 7.54% GS 2036 and multiple price method for 7.40% GS 2062. The auction will be conducted by RBI, Mumbai Office, Fort, Mumbai on **November 18, 2022 (Friday)**. The result will be announced on the same day and payment by successful bidders will have to be made on **November 21, 2022 (Monday)**.

For further details, please see RBI press release dated **November 14, 2022** on the RBI website (www.rbi.org.in).

Attention Retail Investors*
(*PFs, Trusts, RRBs, Cooperative Banks, NBFCs, Corporates, HUFs and Individuals)

Retail investors can participate in the auctions for the amounts earmarked for them on a non-competitive basis through a bank or a primary dealer. Individual investors can also place bids as per the non-competitive scheme through the Retail Direct portal (<https://rbiretaildirect.org.in>). For more information, detailed list and telephone numbers of primary dealers/bank branches and application forms please visit RBI website (www.rbi.org.in) or FIMMDA website (www.fimmda.org).

Government Stock offers safety, liquidity and attractive returns for long duration.

“Don’t get cheated by E-mails/SMSs/Calls promising you money”

BENGALURU

हदबंदी की भूमि बेचने पर तीन गिरफ्तार

बरेली 15 नवंबर (जनसत्ता)।

थाना इज्जतनगर की पुलिस ने हदबंदी (सीलिंग) की लगभग 3.2 करोड़ रुपए मूल्य की लगभग 4136 वर्गमीटर जमीन को अवैध रूप से बेचने के आरोप में तीन लोगों को गिरफ्तार किया है। नगर पुलिस अधीक्षक राहुल भाटी ने बताया कि प्राथमिकी में नामजद अन्य 14 आरोपियों को गिरफ्तारी के लिए दबिशें डाली जा रही हैं।

पुलिस की ओर से की जा रही जांच में नामजद के अलावा अन्य किसी माफिया की मामले में संलिप्तता पाए जाने पर उसके खिलाफ भी कार्रवाई की जाएगी।

बरेली विकास प्राधिकरण के अवर अभियंता रमन कुमार की ओर से थाना इज्जतनगर में दर्ज कराई गई प्राथमिकी के मुताबिक बिहारमान नगला की सीलिंग की 4135.78 वर्ग मीटर जमीन को मार्च 2003 में अवैध रूप से जसवीर, जगदीश प्रसाद, भगवान दास, सुखपाल, सुंदर देवी, सत्यवीर, रामदास और अमर सिंह ने एसके एसोसिएट्स को बेची थी। इसी जमीन को एसके एसोसिएट्स के सर्वेश कुमार

ने आशीष इंटरप्राइजेज के दलबिंदर सिंह, हनी भाटिया आदि को बेच दिया। सीलिंग की इस जमीन का बीडीए को 1990 में कब्जा सौंपा गया था।

जमीन पर अवैध कब्जे की जानकारी मिलने पर बीडीए ने इस जमीन को 8 जुलाई 2022 को कब्जा मुक्त कराकर अपने कब्जे में ले लिया था। उस समय सीलिंग की जमीन पर कब्जा लेने गए प्राधिकरण के अधिकारियों और कर्मचारियों का विरोध भी हुआ था जिसकी प्राथमिकी दर्ज करा दी थी। इस मामले में बीडीए के उपाध्यक्ष, क्षेत्राधिकारी तृतीय और उपजिलाधिकारी सदर की संयुक्त जांच आख्या और संस्तुति के आधार पर जिलाधिकारी शिवकांत द्विवेदी ने शहर के नामी बिल्डरों रमनदीप, अमनदीप, सर्वेश कुमार, दलबिंदर सिंह, हनी कुमार भाटिया, जुल्फिकार अहमद और सलीम अहमद को जमीन माफिया घोषित कर दिया है।

जिलाधिकारी को दी गई संयुक्त रिपोर्ट में यह भी कहा गया है कि एलायंस बिल्डर के निदेशक रमनदीप, अमनदीप और हनी कुमार भाटिया ने एसके एसोसिएट्स नामक मुखौटा फर्म बनाकर सीलिंग की जमीन को धोखाधड़ी से बिक्री कर

करोड़ों रुपए की कमाई की है।

बीडीए के अवर अभियंता की ओर से दर्ज कराई गई प्राथमिकी में कुल 17 लोगों को नामजद किया गया है लेकिन इनमें रमनदीप और अमनदीप के नाम शामिल नहीं हैं। इस बारे में बात करने पर थाना इज्जतनगर के अपराध निरीक्षक दयाशंकर ने बताया कि जांच में इनके खिलाफ दस्तावेजी सबूत मिलने पर कार्रवाई की जाएगी।

पकड़े गए तीन आरोपियों दलबिंदर सिंह, सलीम अहमद और जुल्फिकार अहमद ने पूछताछ में पुलिस को बताया कि 'रमनदीप (एलायंस बिल्डर) द्वारा कर्मचारियों के नाम से छोटी-छोटी मुखौटा कंपनियां बनाकर और खुद अलग रहकर नाजायद तरीके से धनोपार्जन कर अकूत संपत्ति खंडी की गई है।'

अपराध निरीक्षक दयाशंकर ने यह भी बताया कि रमनदीप की एलायंस बिल्डर और प्राथमिकी में आरोपित एसके बिल्डर का पता एक ही है। उन्होंने कहा कि दोनों बिल्डरों के यहां छापा मारकर दस्तावेजों की जांच की जा रही है।

राजनीति से पहले जनहित पर ध्यान दें राज्य सरकारें

नई दिल्ली, 15 नवंबर (भाषा)।

उच्चतम न्यायालय ने पंजाब और हरियाणा के बीच नदी विवाद का हवाला देते हुए मंगलवार को कहा कि हर राज्य सरकार को राजनीति से पहले जनहित पर विचार करना चाहिए।

अदालत ने पंजाब और हरियाणा से कहा कि वे घग्गर नदी के उफान के कारण 25 गांवों में बाढ़ की समस्या के समाधान के लिए सिर्फ बैठकें करने के बजाय ठोस कदम उठाएं। उच्चतम न्यायालय ने कहा कि शीर्ष अदालत के अग्रस्त के आदेश के बाद घग्गर स्थायी समिति की दो बैठकों को छोड़कर इन राज्यों द्वारा केंद्रीय जल एवं विद्युत अनुसंधान केंद्र पुणे को सिफारिशों पर कोई ठोस कदम नहीं उठाया गया। न्यायमूर्ति एमआर शाह और न्यायमूर्ति एमएम सुंदरेश की पीठ ने अपने आदेश में कहा कि आम

पंजाब और हरियाणा के बीच नदी विवाद का हवाला देते हुए उच्चतम न्यायालय ने कहा

राजनीति से पहले जनहित को तरजीह देनी चाहिए।

मंगलवार को पीठ ने कहा कि संबंधित राज्यों की ओर से स्थिति रिपोर्ट दायर की गई है, लेकिन ऐसा लगता है कि बैठकें करने के अलावा कोई और ठोस कदम नहीं उठाया गया है। पीठ ने संबंधित राज्यों को केंद्रीय जल एवं विद्युत अनुसंधान केंद्र पुणे द्वारा प्रस्तुत अंतिम माडल अध्ययन रिपोर्ट में की गई सिफारिशों और शीर्ष अदालत द्वारा पारित आदेशों को चार सप्ताह के भीतर लागू करने के लिए रिपोर्ट तैयार करने को कहा।

भाजपा नेता के अतिथि गृह से युवक, युवतियां हिरासत में

शाहजहांपुर, 15 नवंबर (जनसत्ता)।

भाजपा नेता के अतिथि गृह में पुलिस ने छापेमारी कर कई युवक, युवतियों को हिरासत में लिया। पुलिस के अनुसार अतिथि गृह में 2500 रुपए लेकर कमरा दिया जाता था। फिलहाल, पुलिस ने अतिथि गृह को सील कर दिया है।

भाजपा नेता एवं पूर्व नगर पंचायत चेअरमैन अजय गुप्ता उर्फ पोता का राजा क्षेत्र के बल्लिया गांव के पास आशा पेड़ नाम से अतिथि गृह है। सीओ सदर अमित चौरसिया ने बताया कि उनकी टीम ने इस पर छापेमारी कर कई युवक, युवतियों को पकड़ा। चौरसिया का कहना है कि ये लोग यहां देह व्यापार के लिए इकट्ठा हुए थे।

हिरासत में लिए गए लोगों ने पुलिस को बताया कि गैरेट हाउस में 2500 रुपए में कमरा दिया जाता था। बताया गया है कि इनमें दो शिक्षक भी शामिल हैं। कई बाइक भी पुलिस ने गैरेट हाउस के बाहर से बरामद की हैं।

अपशिष्ट उपचार संयंत्र बंद मिले, आयुक्त ने दिया कार्रवाई का निर्देश

सहारनपुर, 15 नवंबर (जनसत्ता)।

मंडलायुक्त डा लोकेश एम ने हिंडन नदी के पानी को प्रदूषित करने वाली औद्योगिक इकाइयों को सील किए जाने के निर्देश दिए हैं। क्षेत्रीय अधिकारी प्रदूषण नियंत्रण दिनेश चंद्र पांडे ने बताया कि मंडलायुक्त ने चार औद्योगिक इकाइयों में ईटीपी प्लांट (अपशिष्ट उपचार संयंत्र) का निरीक्षण किया।

निरीक्षण में मैसर्स गर्ग डाइंग और मैसर्स सुपर टेक्सटाइल्स में ईटीपी प्लांट काम करते नहीं मिले।

निरीक्षण में इन दोनों इकाइयों का प्रदूषित पानी हिंडन नदी में गिरता हुआ पाया गया। इस पर मंडलायुक्त ने प्रदूषण विभाग के अधिकारियों को इन दोनों इकाइयों को सील करने के निर्देश दिए।

पांडे ने इन दोनों इकाइयों के खिलाफ कार्रवाई के लिए शासन को पत्र भेज दिया है। निरीक्षण के दौरान गणपति टेक्सटाइल्स में उत्पादन बंद पाया गया। एक अन्य इकाई में ईटीपी प्लांट को मरम्मत करना पाया गया। मंडलायुक्त ने एक पखवाड़े के बाद फिर से निरीक्षण करने की बात कही है।

बुआ की हत्या, भतीजा समेत तीन गिरफ्तार

मोदीनगर, 15 नवंबर (जनसत्ता)।

कोतवाली क्षेत्र के सीकरी कला गांव में करीब एक माह पूर्व हुई वृद्ध महिला की हत्या को उसके भतीजे ने ही अंजाम दिया था।

पुलिस ने नाबालिग समेत उसके दो अन्य साथियों को गिरफ्तार कर मामले का खुलासा किया है। पुलिस अधीक्षक देहात डा ईरज राजा ने बताया कि गत 10-11 अक्टूबर को गांववासी सरोज शर्मा की हत्या कर

दी गई थी। पुलिस की कई टीमों इसके खुलासा करने के लिए एक माह तक लगी रही। इस मामले में पुलिस ने मृतका के नाबालिग भतीजे समेत तीन को गिरफ्तार कर लिया है। डा राजा के मुताबिक जिस महिला सरोज शर्मा की हत्या हुई उन्होंने अपने नाबालिग भतीजे को अपने पास रख लिया था। कुछ समय पहले महिला ने अपनी जमीन का हिस्सा बेचा था जिसकी एवज में उसे मोटी रकम मिली थी। इस रकम को डकारने के लिए ही नाबालिग ने हत्या की साजिश रची।

शिंदे धड़े में शामिल हुए भाजपा व कांग्रेस के कई नेता

लातूर, 15 नवंबर (भाषा)।

महाराष्ट्र के लातूर से भारतीय जनता पार्टी (भाजपा) और कांग्रेस के 40 पदाधिकारी महाराष्ट्र के मुख्यमंत्री एकनाथ शिंदे के नेतृत्व वाली 'बालासाहेबंची शिवसेना' में शामिल हो गए हैं। मुख्यमंत्री के नेतृत्व वाली पार्टी के एक जिला पदाधिकारी ने मंगलवार को यह जानकारी दी।

जब वे उनकी पार्टी में शामिल हुए तब शिंदे रविवार को मुंबई में हुए कार्यक्रम में मौजूद थे। जिन लोगों को शामिल किया गया है उनमें लातूर के पूर्व तहसील अध्यक्ष बालाजी अडसूल, पूर्व जिला परिषद सदस्य राजकुमार कलामे और पूर्व पार्षद प्रकाश पाटिल वंजारखेडकर शामिल हैं। अडसूल ने बताया कि हमने भाजपा की मजबूत करने के लिए कांग्रेस नेता और महाराष्ट्र के पूर्व मुख्यमंत्री विलासराव देशमुख के खिलाफ काम किया।

'जनहित के कार्य कर रहे शैक्षिक संस्थानों की मदद करोगी सरकार'

जनसत्ता संवाददाता देहरादून, 15 नवंबर।

उत्तराखंड के मुख्यमंत्री पुष्कर सिंह धामी ने कहा कि हमारी सरकार शिक्षा और स्वास्थ्य के क्षेत्रों में कार्य कर रहे किसी भी शैक्षणिक संस्थान की हर संभव मदद करेगी।

उन्होंने कहा केंद्र सरकार के नेतृत्व एवं मार्गदर्शन में उत्तराखंड सरकार भी शिक्षा एवं स्वास्थ्य के क्षेत्र में कई योजनाओं का संचालन कर रही है।

फतेहपुर, 15 नवंबर (जनसत्ता)।

विधानसभा चुनाव 2014 में पोलिंग स्टेशन में घुसकर सिपाही के साथ मारपीट के आरोप में भाजपा के पूर्व विधायक विक्रम सिंह और उनके तीन समर्थकों को दो साल कैद की सजा सुनाई गई है। सभी पर एक-एक हजार रुपए जुर्माना लगाया गया है। जुर्माना न देने पर 15 दिन अतिरिक्त कारावास भुगतना होगा। बाद में अनंतिम जमानत पर सभी को रिहा कर दिया।


मेरठ पुलिस लाइन में तैनात सिपाही आदेश कुमार की चुनाव ड्यूटी लगी थी। वह 30 अप्रैल 2014 को मतदान के दिन

मतदान केंद्र में घुसकर सिपाही के साथ मारपीट के आरोप में भाजपा के पूर्व विधायक विक्रम सिंह और उनके तीन समर्थकों को दो साल कैद की सजा सुनाई गई है।

हुसैनगंज के बड़ागांव प्राइमरी पाठशाला मतदेय स्थल पर ड्यूटी पर था। सिपाही ने रिपोर्ट दर्ज कराते हुए बताया था कि दोपहर को एक बजे भाजपा सदर विधानसभा क्षेत्र के प्रत्याशी विक्रम सिंह मतदेय स्थल पर आए। पोलिंग एजेंट कमल किशोर तिवारी, अमित तिवारी, शंकर दयाल उर्फ बच्चा तिवारी की कहने पर प्रत्याशी ने छह

समर्थकों संग उससे गाली गलौज की। जान से मारने की धमकी देकर मारपीट की। इससे अफरातफरी मच गई और मतदान बाधित हुआ। पुलिस ने पूर्व विधायक समेत चारों के खिलाफ चार्जशीट लगाई थी। इसके साथ ही एसीजेएम महेंद्र सिंह की अदालत ने पूर्व विधायक विक्रम सिंह, कमल किशोर, अमित तिवारी, बच्चा तिवारी को सजा सुनाई।

इसके अलावा पूर्व विधायक के समर्थनों में बड़ागांव रहने वाले एक ही परिवार के तीन सदस्यों को सजा हुई है। सजा पाने वालों में कमल किशोर और उसका पुत्र अमित है। शंकर दयाल कमल किशोर का चचेरा भाई है।

यूनियन बैंक  **REGIONAL OFFICE, KOLKATA METRO 225C, A J C BOSE ROAD, ALEPE COURT (1ST FLOOR), KOLKATA-700 020**

NOTICE

AS PER RATIONALIZATION POLICY OF THE BANK, SHUBRAMPUR BRANCH OF UNION BANK OF INDIA, PREMISES NO-544,B/3,NAYABAD MAIN ROAD KOLKATA-700099 (WB) WILL BE AMALGAMATED WITH NEW GARIA BRANCH OF UNION BANK OF INDIA, 1ST FLOOR MEDICAL CENTRE MARKET BLDG., SHREENAGAR MAIN ROAD KOLKATA-700094(WB) WITH EFFECT FROM 01-12-2022.

AFTER AMALGAMATION, MERGED ENTITY WILL START FUNCTIONING FROM EXISTING PREMISES OF UNION BANK OF INDIA, VIVEKANANDA COLLEGE FOR WOMEN BRANCH, 131, DIAMOND HARBOUR ROAD, BEHALA CHOWRASTA, KOLKATA-700 008(WB) WITH EFFECT FROM 01-12-2022.

PLEASE NOTE THAT THE TOTAL LAND AREA AT KANPUR IS 55.45 ACRES (BLOCK 1) ONLY. OUT OF WHICH, THE LIQUIDATOR IS ALSO GIVING OPTION TO PROSPECTIVE BUYER TO BUY 15.21 ACRES (BLOCK 2) OR 40.24 ACRES (BLOCK 3) SEPARATELY.

Important timelines for this process:

Particulars	Last Date
Submission of Eligible documents by Prospective Bidders	30-11-2022
Inspection or Due diligence of Assets by Qualified Bidder	08-12-2022
Submission of EMD	10-12-2022
Date of E-Auction	14-12-2022

For Details: Visit www.lmlworld.in and <https://ncillauction.auctiontiger.net>
 Contact : CA. Anil Bhatia, Tel No. 011-41066313, Mob. No.:+91 9899224476
 Email Id : lmil.auction@gmail.com

IBBI Reg. No.: LBB/PA-002/HP-N00051/2016-17/10095
 Regd. Address: S-34, LGF, Greater Kailash-II, New Delhi-110048
 Regd. Email: arungupta2211@gmail.com

NOTICE FOR SALE OF ASSETS
LML LIMITED (In Liquidation)
 (CIN: L34101UP1972PLC003612)
 (Sale under Insolvency and Bankruptcy Code, 2016)

In the matter of LML Limited(In Liquidation), applications are invited for participation in e-auction of the following assets on 'As is where is basis', 'As is what is basis', 'Whatever there is basis' and 'No recourse' basis:

Asset/Area	Block No.	Reserve Price
Land & Building Site-II & Site- III, Panki Industrial Area, Kanpur, UP (Area 55.45 acres)	1	Rs.118.25 crore
Land & Building at Site-II, Panki Industrial Area, Kanpur, UP (Area 15.21 acres)	2	Rs. 33.14crore
Land & Building at Site-III, Panki Industrial Area, Kanpur, UP (Area 40.24 acres)	3	Rs. 86.14crore

सर्वजनिक अधिसूचना

पूर्व रेलवे के निम्नलिखित खंड के सम्पूर्ण हुए खंड पर स्थित रेलवे लाइनों तथा परिसरों के सभी उपयोगकर्ताओं को एतद्वारा सूचित किया जाता है कि दिनांक 28.11.2022 को तथा से 25000 वोल्ट, 50 हर्ट्ज, एसी ओवरहेड ट्रेडिंग वायर ऊर्जित किया जायेगा। दिनांक 28.11.2022 को तथा से ओवरहेड ट्रेडिंग लाइन को हमेशा के लिए ऊर्जित मान लिया जायेगा तथा कोई भी प्राधिकार रहित व्यक्ति उक्त ओवरहेड लाइन के नजदीक नहीं जायेगा या उसके समीप कार्य नहीं करेगा। खंड: सामानों के सर्वजनिक परिवहन एवं यात्री यातायात के लिए पूर्व रेलवे के हावड़ा मंडल के हावड़ा-बर्दमान कॉर्ड लाइन खंड (विद्युतीय खंड) पर बाहरीयाड़ा स्टेशन (हावड़ा से किमी. 26.080) से चंद्रनुर स्टेशन (हावड़ा स्टेशन से किमी. 40.220) तक नयी चौथी लाइन (प्रस्तावित अप हावड़ा-बर्दमान कॉर्ड-2) चालू करना। ऊर्जितकरण की तारीख: 28.11.2022।

सड़क उपयोगकर्ताओं को चेतावनी

जनसाधारण को यह सूचित किया जाता है कि पूर्व रेलवे के हावड़ा मंडल के ऊपर उल्लिखित खंड पर 25000 वोल्ट एसी इलेक्ट्रिक ट्रेडिंग चालू किये जाने के सिलसिले में सड़क सीमा से ऊपर 4.78 मी. की स्पष्ट अधिकतम ऊंचाई के साथ सभी समारों पर हाइट गेज बैठाये गए हैं, ताकि अतिरिक्त ऊंचाई पर लंदे सामान ऊर्जित ट्रेडिंग वायर (संपर्क वायर), जो कि समार पर रेल स्तर से ऊपर कम से कम 5.50 मी. की ऊंचाई पर होना चाहिए, को स्थानों न करे या खतरनाक ढंग से समीप न आने पाए। एतद्वारा यह भी सूचित किया जाता है कि वाहनों पर लदान करते समय उपर्युक्त विशिष्ट ऊंचाई का अवलोकन कर लें तथा यह ध्यान रखें कि सड़क वाहन में लदी सामग्री किसी भी परिस्थिति में हाइट गेज की ऊंचाई का उल्लंघन न करे। वाहनों में अतिरिक्त ऊंचाई पर की गई लदायी के खतरे निम्नलिखित हैं: (i) हाइट गेज के लिए खतरा और साथ ही सड़क एवं रेलवे लाइन में बाधा पहुंचना। (ii) वाहन में लदी गई सामग्रियों या उपकरण तथा स्वयं वाहनों के लिए खतरा। (iii) कंडक्टर के समीप आने या खतरनाक ढंग से स्पर्श करने पर आग लगने तथा जीवन का खतरा।

मुख्य विद्युत अभियंता/निर्माण, कोलकाता

पूर्व रेलवे

हमें यहाँ देखें:  @EasternRailway | EasternRailway Headquarter


यूनियन बैंक  **REGIONAL OFFICE, KOLKATA METRO 225C, A J C BOSE ROAD, ALEPE COURT (1ST FLOOR), KOLKATA-700 020**

NOTICE

AS PER RATIONALIZATION POLICY OF THE BANK, MUKUNDAPUR BRANCH OF UNION BANK OF INDIA, PREMISES NO-544,B/3,NAYABAD MAIN ROAD KOLKATA-700099 (WB) WILL BE AMALGAMATED WITH NEW GARIA BRANCH OF UNION BANK OF INDIA, 1ST FLOOR MEDICAL CENTRE MARKET BLDG., SHREENAGAR MAIN ROAD KOLKATA-700094(WB) WITH EFFECT FROM 01-12-2022.

AFTER AMALGAMATION, THE MERGED ENTITY WILL START FUNCTIONING FROM EXISTING PREMISES OF UNION BANK OF INDIA, NEW GARIA BRANCH, 1ST FLOOR, MEDICAL CENTRE MARKET BLDG., SHREENAGAR MAIN ROAD, KOLKATA-700 094 W.E.F 01-12-2022. ALL CUSTOMERS ARE REQUESTED TO TAKE NOTE OF THE SAME.

CONTACT NO.:7604018690 / 8945879554.

यूनियन बैंक  **REGIONAL OFFICE, KOLKATA METRO 225C, A J C BOSE ROAD, ALEPE COURT (1ST FLOOR), KOLKATA-700 020**

NOTICE FOR SALE OF ASSETS
LML LIMITED (In Liquidation)
 (CIN: L34101UP1972PLC003612)
 (Sale under Insolvency and Bankruptcy Code, 2016)

In the matter of LML Limited(In Liquidation), applications are invited for participation in e-auction of the following assets on 'As is where is basis', 'As is what is basis', 'Whatever there is basis' and 'No recourse' basis:

Asset/Area	Block No.	Reserve Price
Land & Building Site-II & Site- III, Panki Industrial Area, Kanpur, UP (Area 55.45 acres)	1	Rs.118.25 crore
Land & Building at Site-II, Panki Industrial Area, Kanpur, UP (Area 15.21 acres)	2	Rs. 33.14crore
Land & Building at Site-III, Panki Industrial Area, Kanpur, UP (Area 40.24 acres)	3	Rs. 86.14crore

Please note that the total land area at Kanpur is 55.45 acres (Block 1) only. Out of which, the liquidator is also giving option to prospective buyer to buy 15.21 acres (Block 2) or 40.24 acres (Block 3) separately.

Important timelines for this process:

Particulars	Last Date
Submission of Eligible documents by Prospective Bidders	30-11-2022
Inspection or Due diligence of Assets by Qualified Bidder	08-12-2022
Submission of EMD	10-12-2022
Date of E-Auction	14-12-2022

For Details: Visit www.lmlworld.in and <https://ncillauction.auctiontiger.net>
 Contact : CA. Anil Bhatia, Tel No. 011-41066313, Mob. No.:+91 9899224476
 Email Id : lmil.auction@gmail.com

IBBI Reg. No.: LBB/PA-002/HP-N00051/2016-17/10095
 Regd. Address: S-34, LGF, Greater Kailash-II, New Delhi-110048
 Regd. Email: arungupta2211@gmail.com

NATURAL CAPSULES LIMITED

Registered Office: Trident Tower, 3rd Floor, No. 23, 100 Ft Road, Jaynagar II Block, Bangalore, Karnataka 560011
 Tel: +91 80 2656 1581, E-mail: company.sec@naturalcapsules.com; Website: www.naturalcapsules.com
 Contact Person: Shilpa Burman, Company Secretary and Compliance Officer
 Corporate Identification Number: L85110KA1993PLC014742

This is only an advertisement for information purposes and not for publication, distribution or release directly or indirectly outside India. This notice does not constitute an offer or invitation or inducement to purchase or sell or subscribe for, any new securities of the Company. All capitalized terms used and not defined here shall have the meaning assigned to them in the Letter of Offer dated October 30, 2021 filed with BSE Limited and with SEBI for information and dissemination purposes.

FOR THE ATTENTION OF REGISTERED MEMBERS OF PARTLY PAID UP SHARES (ISIN IN9936B01013) HELD AS ON RECORD DATE I.E. THURSDAY, NOVEMBER 10, 2022

SECOND AND FINAL CALL NOTICE

In terms of the Letter of offer dated October 30, 2021 ("LOF"), the Company had issued and allotted 31,16,350 partly paid-up equity shares of a face value of ₹ 10 each ("Right Equity Shares") for cash at a price of ₹ 100/- per Rights Equity Share (including securities premium of ₹ 90/- per Rights Equity Share) on rights basis to the eligible equity shareholders of the Company.

An amount of ₹ 25 per Rights Equity Share (comprising ₹ 2.50 towards face value and ₹ 22.50 towards securities premium) was paid on application and balance monies was payable in one or more subsequent call(s).

The Board of Directors of the Company at its meeting held on May 09, 2022 made the First call of ₹ 25 per Rights Equity Share (comprising ₹ 2.50 towards face value and ₹ 22.50 towards securities premium), payable from June 06, 2022 to June 20, 2022, both days inclusive ("First Call")

Now, the Board of Directors of the Company at its meeting held on October 28, 2022 made the following Second and Final Call on the Rights Equity Shares:

Second and Final Call of ₹ 50 per Rights Equity Share (comprising ₹ 5.00 towards face value and ₹45.00 towards securities premium) payable from November 21, 2022 to December 05, 2022, both days inclusive ("Second Call");

The Company has fixed **Thursday, November 10, 2022 as the record date ("Call Record Date")** for the purpose of determining the holders of the partly paid-up equity shares ("Eligible Shareholders") to whom the notice for the Second and Final Call (the "Second and Final Notice") has been sent. The Company has intimated the Call Record Date to the BSE Limited on October 28, 2022.

Accordingly, in terms of the provisions of the Companies Act, 2013 ("Act") read with relevant rules made thereunder and the LOF, the Second and Final Call Notice along with instructions and ASBA Form has been sent in electronic mode to the holder of partly paid-up equity shares whose email addresses are registered with the Company or its Registrar and Transfer Agents ("RTA") or Depository Participant ("DP") as on Call Record Date. Further, physical copy of the Second and Final Call along with instructions and ASBA form has been dispatched through permitted modes at the Registered address of those shareholders: a) who have not registered their email address with the Company or its RTA or DP, b) who have specifically registered their request for the hard copy of the same. The Company has completed dispatch of the Second and Final Call Notice on November 15, 2022. The specimen copy of the Second and Final Call Notice along with instruction and ASBA Form are also available on the Company's website at www.naturalcapsules.com.

The Second and Final Call payment can be made by you by opting any one of the following modes, namely, (a) Online ASBA, (b) Physical ASBA, (c) 3-in-1 type account, and (d) R-WAP portal (<https://rights.cameoindia.com/ncf/finalcall>). Please visit <https://www.sebi.gov.in/sebiweb/other/OtherAction.do.doRecognisedPisyes&intmid=35> to refer to the list of existing SCSSBs (for points (a) and (b) above). Please read the instructions given along with the Second and Final Call Notice before making payment of the Second and Final Call.

In accordance with the SEBI Circular No. SEBI/HO/CFD/DIL/1 CIR/ 238/2020 dated December 8, 2020, Eligible Shareholders can also make the payment of the Second and Final Call through the facility of linked online trading-demat-bank account (3-in-1 type accounts), provided by some of the registered brokers. Please check with your respective broker for the availability of the 3-in-1 type account facility and the process to be followed. The Company, the Lead Manager or the RTA will not be responsible for non-availability of this payment made to the Eligible Shareholders from their respective brokers.

Further in accordance with SEBI circular bearing reference number SEBI/HO/CFD/DIL2/CIR/P/2020/78 dated May 6, 2020, read with SEBI circulars bearing reference numbers SEBI/HO/CFD/DIL1/CIR/P/2020/136 dated July 24, 2020, SEBI/HO/CFD/DIL1/CIR/P/2021/13 dated January 19, 2021, SEBI/HO/CFD/DIL2/CIR/P/2021/552 dated April 22, 2021 and SEBI circular SEBI/HO/CFD/DIL2/CIR/P/2021/663 dated October 1, 2021 ("the SEBI Relaxation Circular"), Resident Eligible Shareholders may pay the Second and Final Call electronically through R-WAP Portal <https://rights.cameoindia.com/ncf/finalcall>. Payment may be made through net banking or UPI. Do not use the R-WAP is only an additional option and not a replacement of ASBA and R-WAP facility should be utilized only in the event that the shareholders are not eligible to utilize the ASBA facility for making the payment despite their best efforts. The Company and the RTA shall not be responsible if the application is not successfully submitted or if it is rejected during the process while using the R-WAP facility. **NON-RESIDENT ELIGIBLE SHAREHOLDERS ARE NOT ELIGIBLE TO APPLY THROUGH THE R-WAP PORTAL.**

There will be no trading of the ₹ 5.00 partly paid-up equity shares of the Company (ISIN:IN9936B01013) on the Stock Exchanges with effect from November 10, 2022 on account of the Second and Final Call. Trading of newly converted ₹10.00 fully-paid equity shares of the Company ("NCL ₹ 10 fully paid up Equity Shares") under the existing ISIN expected to commence within a period of 2 weeks from the last date for making the payment of Second and Final Call, i.e., within 2 weeks from December 05, 2022.

Please also note the consequences of failure to pay Second and Final Call, given below:

- Interest @ 8.00% (Eight per cent only) p.a. will be payable for delay in payment of Second and Final Call beyond December 05, 2022 till the actual date of payment;
- The Company shall be entitled to deduct from any dividend payable to you, all sums of money outstanding on account of calls and interest due thereon in relation to the partly paid-up equity shares of the Company; and
- The partly paid-up equity shares of the Company currently held by you, including the amount already paid thereon are liable to be forfeited in accordance with the Articles of Association of the Company and the LOF.

In case of non-receipt of the Second and Final Call Notice, Shareholder can request by e-mail or letter, for the duplicate Second and Final Call from the Registrar or may also download the same from the Company's website: www.naturalcapsules.com or the Registrar's website <https://rights.cameoindia.com/ncf/finalcall>. In such case, however, the shareholders need to fill the DP ID - Client ID, number of partly paid equity shares held and the amount payable towards the Second and Final Call Money.


FAQs on Second and Final Call are available on the website of the Company: www.naturalcapsules.com or on the website of Cameo Corporate Services Limited <https://rights.cameoindia.com/ncf/finalcall>. You may also seek clarifications on any query related to the payment of Second and Final Call on the helpline number +91 044 4002 0700/ 0710/ 0706 / 0741 (operational from Monday to Friday between 10 AM and 5 PM).

All the correspondence in this regard may be addressed to:

Cameo Corporate Services Limited,
 Unit: Natural Capsules Limited
 Subramanian Building,
 No.1 Club House Road, Chennai 600 002
 Phone: 044-40020700 - 05
 Fax: 044-28460129
 Email: investor@cameoindia.com

For Natural Capsules Limited
 Sd/-
 Shilpa Burman
 Company Secretary and Compliance Officer

Place: Bangalore
 Date: 15.11.2022

Jaykay Enterprises Limited 

(CIN: L99999UP1961PLC001187)
 Regd. Office: Kamla Tower, Kanpur - 208 001 (India) Ph. No. 91 512 2371478-81 Fax: 91 512 2399854
 E-Mail: cs@jaykayenterprises.com; Website: www.jaykayenterprises.com

EXTRACT OF STATEMENT OF STANDALONE AND CONSOLIDATED FINANCIAL RESULTS FOR THE QUARTER AND HALF YEAR ENDED 30TH SEPTEMBER, 2022

Sl. No.	Particulars	STANDALONE				CONSOLIDATED			
		Quarter Ended 30.09.2022 (Unaudited)	Quarter Ended 30.09.2021 (Unaudited)	Half Year Ended 30.09.2022 (Unaudited)	Half Year Ended 30.09.2021 (Unaudited)	Quarter Ended 30.09.2022 (Unaudited)	Quarter Ended 30.09.2021 (

